

August 14, 2023  
SEL/SEC/ 2023-2024/37

<b>BSE Limited</b> <b>Department of Corporate Services</b> <b>P. J. Towers, 25th Floor, Dalal Street,</b> <b>Mumbai- 400 001</b> <b>Ref: 532509</b>	<b>National Stock Exchange of India Ltd</b> <b>Exchange Plaza, C-1, Block-G,</b> <b>Bandra Kurla Complex, Bandra (E)</b> <b>Mumbai- 400 051</b> <b>Ref: SUPRAJIT</b>
---	--

Dear Sirs,

**Sub: Newspaper advertisement**

Please find attached the copy of Newspaper Advertisement published by the Company in 'Financial Express', English Newspaper and 'Sanjevani', Kannada Newspaper, with respect to Financial Results for the quarter ended June 30, 2023.

Kindly take this into your records.

Thanking you

Yours faithfully  
**For Suprajit Engineering Limited,**

**Medappa Gowda. J**  
**CFO & Company Secretary**

*Encl: as above*

ACE INTEGRATED SOLUTIONS LIMITED				
CIN: L74140DL1997PLC088373				
Regd. Office: B-13, DSIDC Complex, Functional Industrial Estate, Industrial Area Patparganj, New Delhi-110092.				
Email: ceo@aceintegrated.com, cs@aceintegrated.com				
Phone No. 011-45637949, Website: www.aceintegrated.com				
Statement of Unaudited Financial Results for the quarter ended on 30 <sup>th</sup> June, 2023				
Particulars	Quarter Ended			Year Ended
	30 June 2023 (Unaudited)	31 March 2023 (Audited)	30 June 2022 (Unaudited)	31 March 2022 (Audited)
1 Income				
a) Revenue from Operation	157	221	9	691
b) Other Income	-	-	6	20
Total Income (a+b)	157	221	15	711
2 Expenses				
a) Purchase of Stock-in-trade	53	63	20	172
b) Change in inventories of Stock-in-trade	-1	-43	-	-43
c) Employee benefit expense	35	23	22	93
d) Finance Costs	3	4	4	16
e) Depreciation and Amortisation expense	3	4	4	16
f) Other expenses	77	140	80	104
Total expenses (a+f+b+c+d+e+f)	168	188	127	404
3 Profit / (Loss) before Tax (1-2)	-11	39	-22	67
4 Tax expenses / (credit)	-	-12	-	-18
5 Current tax Deferred Tax	-14	3	-	-2
Total Tax expense/(credit)	-14	15	-	16
6 Profit/(Loss) for the period (3-4)	3	24	-22	47
7 Other Comprehensive Income				
(i) Items that will not be reclassified subsequently to profit or loss	-	-	-	-
- Change in fair value of equity instruments - Re-measurement gains / (losses) on defined employee benefit plans	2	-2	-	2
(ii) Income tax relating to items that will not be reclassified subsequently to profit or loss	-	-1	-	-1
Other Comprehensive Income for the period, net of tax	2	-1	-	-1
8 Total Comprehensive Income/(Loss) for the period (5+6)	5	25	-22	48
9 Paid up Equity Share Capital (Face value of INR 10.00 per share)	1,020	1,020	1,020	1,020
10 Earnings Per Share				
(a) Basic (in INR)	0.05	0.30	-0.03	0.97
(b) Diluted (in INR)	0.05	0.30	-0.03	0.97

**Segment Reporting**  
Operating segments are defined as components of the Group for which discrete financial information is available that is evaluated regularly by the chief operating decision maker, in deciding how to allocate resources and assessing performance. The Group's Chief Operating Decision Maker (CODM) is the Chief Executive Officer. The Group has identified business segments as reportable segments. The business segments identified are Examination and related IT services and Printing and paper sales. CODM does not review assets and liabilities at reportable segments level, hence segment disclosures relating to total assets and liabilities have not been provided.

Particulars	Quarter Ended			Year Ended
	30 June 2023 (Unaudited)	31 March 2023 (Audited)	30 June 2022 (Unaudited)	31 March 2022 (Audited)
<b>Segment Revenue</b>				
Examination and related IT services	99	187	99	489
Printing and paper sales	58	33	33	203
Total Segment Revenue	157	220	99	692
<b>Segment Result</b>				
Examination and related IT services	48	79	41	207
Printing and paper sales	-2	-10	-29	-31
Total Segment Result	46	69	12	238
Finance Cost	-1	-1	-	-2
Other Income	-	-	6	20
Other non-allowable expenditures	-56	-55	-39	-89
Profit before Taxation	-11	39	-22	67

**Notes:**  
1 The above unaudited financial results of the company for the quarter ended June 30, 2023 have been reviewed by the audit committee and then taken on record by Board of Directors at their meeting held on August 11, 2023.  
2 The Statutory Auditors have carried out limited review of the financials results of the Company for the quarter ended June 30, 2023 under regulation 33 of SEBI (Listing Obligations and Disclosure Requirements) Regulation, 2015. The Statutory Auditors have expressed a qualified opinion on the above results.  
3 The Financial results of the Company has been prepared in accordance with the Indian Accounting Standards (Ind AS) notified by the Ministry of Corporate Affairs under the Companies (Indian Accounting Standards) Rule, 2015 as amended from time to time, specific financial information is available that is evaluated regularly by the chief operating decision maker, in deciding how to allocate resources and assessing performance. The Group's Chief Operating Decision Maker (CODM) is the Chief Executive Officer. The Group has identified business segments as reportable segments. The business segments identified are Examination and related IT services and Printing and paper sales. CODM does not review assets and liabilities at reportable segments level, hence segment disclosures relating to total assets and liabilities have not been provided.  
4 Tax expenses include current tax, deferred tax and adjustment of taxes for previous years.  
5 The Company is not having any joint ventures, therefore it has prepared only standalone results as consolidation requirement is not applicable to the company.  
6 The above financial results are available on the Company's Website [www.aceintegrated.com](http://www.aceintegrated.com)  
7 The figures of the previous periods have been regrouped / rearranged / or recast wherever found necessary to make them comparable.  
For ACE INTEGRATED SOLUTIONS LIMITED  
Date: 11.08.2023 (Chandra Shekhar Verma) Managing Director DIN: 01089951  
Place: Delhi

LAXMI INDIA FINANCE PRIVATE LIMITED				
(Formerly known as Laxmi India Finance Pvt Ltd)				
CIN: U65929H1996PT03074 • Registered Office: 2, DFL, Gopinath Marg, M.J. Road, Jangpura, 302001, Email: info@lii.co.in, website: www.lii.co.in, Ph: +91-44-40511165, 4059635				
Statement of Audited Financial Results for the Quarter ended on Jun 30, 2023				
(Amount in Lacs, except EPS)				
Sl No	Particulars	Quarter Ended	Quarter Ended	Year Ended
		30.06.2023 (Unaudited)	31.03.2023 (Audited)	31.03.2022 (Audited)
1	Total Income from Operations	3619.83	4185.32	2630.43
2	Net Profit / (Loss) for the period	1004.01	294.25	1988.50
3	Before Tax, Exceptional and/or Extraordinary Items	449.06	1004.01	294.25
4	Net Profit / (Loss) for the period before tax (after Exceptional and/or Extraordinary Items)	449.06	1004.01	294.25
5	Net Profit / (Loss) for the period after tax (after Exceptional and/or Extraordinary Items)	334.91	769.55	219.52
6	Total Comprehensive Income for the period			
7	Comprising Profit / (Loss) for the period (after tax) and Other Comprehensive Income (after tax)			
8	Equity Share Capital (Face value of INR 10.00 per share)	181.72	181.72	181.72
9	Securities Premium Account	6607.35	6607.35	6607.35
10	Net Worth	15378.80	15248.80	15248.80
11	Paid up Debt Capital/Outstanding Debt	62748.50	62604.72	62604.72
12	Outstanding Redeemable Preference Shares	Nil	Nil	Nil
13	Debt Equity Ratio	3.93	4.11	3.80
14	Earnings Per Share (for continuing and discontinued operations) -			
1	Basic	1.83	4.83	1.38
2	Diluted	1.69	4.83	1.38
15	Capital redemption reserve	NA	NA	NA
16	Debt Service Coverage ratio	NA	NA	NA
17	Interest Service Coverage ratio	NA	NA	NA

**Notes:**  
(1) The above results are an extract of the detailed format of unaudited annual financial results filed with the Stock Exchanges under Regulation 52 of the SEBI (Listing Obligations and Disclosure Requirements) Regulations, 2015. The full format of the quarterly financial results are available on the websites of the Stock Exchange and the listed entity, <http://www.bseindia.com> and <http://www.nseindia.com>. (2) For the other line items referred in Regulation 52 of the SEBI (Listing Obligations and Disclosure Requirements) Regulations, 2015, the pertinent disclosures have been made in the Stock Exchange (BSE Ltd) and can be accessed on the URL: <http://www.bseindia.com>. (3) The impact on net profits, total comprehensive income or any other balance sheet item due to changes in accounting policies shall be disclosed by means of a footnote.  
For an behalf of Board of Directors of Laxmi India Finance Private Limited  
(Formerly known as Laxmi India Finance Pvt Ltd)  
Date: 12.08.2023 (Managing Director DIN: 03373264)

PATEL KNR HEAVY INFRASTRUCTURES LIMITED				
CIN: U70102TG2006PLC049949				
Regd Office: KNR House, 4th Floor, Plot No.114, Phase-I, Kavuri Hills, Hyderabad-500033, Ph: +91 40 402878162, Fax: +91 40 402878160				
EXTRACT OF AUDITED STANDALONE FINANCIAL RESULTS FOR THE QUARTER ENDED 30TH JUNE, 2023 (RS IN LAKHS)				
Sl. No.	PARTICULARS	Quarter Ended	Quarter Ended	Year Ended
		30.06.2023 (Audited)	30.06.2022 (Audited)	31.03.2022 (Audited)
1.	Total Income from operations	1,160.58	1,261.31	4,759.67
2.	Net Profit / (Loss) for the period before Tax, Exceptional and/or Extraordinary Items	215.50	(297.42)	11.01
3.	Net Profit / (Loss) for the period before tax (after Exceptional and/or Extraordinary Items)	215.50	(297.42)	11.01
4.	Net Profit / (Loss) for the period after tax (after Exceptional and/or Extraordinary Items)	167.57	(297.42)	11.01
5.	Total Comprehensive Income for the period (after tax) and Other Comprehensive Income (after tax)			
6.	Paid up Equity Shares Capital	1,67.57	(297.42)	11.01
7.	Reserves (Excluding Revaluation Reserves)	3,007.20	2,531.21	2,839.63
8.	Net Worth	11,935.80	11,459.81	11,768.23
9.	Paid up Debt Capital/Outstanding Debt	22,727.50	27,360.00	22,727.50
10.	Debt Equity Ratio	1.90	2.39	1.93
11.	Earnings Per Share			
1.	Basic: (Rs.)	0.70	(1.25)	0.05
2.	Diluted: (Rs.)	0.70	(1.25)	0.05
12.	Debtenture Redemption Reserve	2,442.00	2,442.00	2,442.00
13.	Debt Service Coverage Ratio	1.43	0.81	0.40
14.	Interest Service Coverage Ratio	1.33	0.81	1.00

**Notes:**  
1 The above is an extract of the detailed format of Financial Results for the quarter ended JUNE, 2023 filed with the Stock Exchange under Regulation 52 of Listing Regulations, the full format of the quarterly Financial Results are available on the Stock Exchange website namely, BSE Limited ([www.bseindia.com](http://www.bseindia.com)),  
2 The above financial results were reviewed, approved and taken on record by the Board in their meeting held on 14-08-2023  
3 The figures have been regrouped and/or rearranged wherever considered necessary.  
For Patel KNR Heavy Infrastructures Ltd  
Date: 08-08-2023 (Rahul Aganreddy) Director DIN: 08407819 (K.N.Reddy) Director DIN: 00382412

GALLANTT ISPAT LIMITED											
(Formerly known as Gallantt Metal Limited)											
Regd. Office: "GALLANTT HOUSE", I-7, Jangpura Extension, New Delhi – 110014											
Telefax: 011-45048767; www.gallantt.com; E-mail: csgm@gallantt.com; CIN: L27109DL2005PLC350524											
EXTRACT OF UNAUDITED FINANCIAL RESULTS (STANDALONE & CONSOLIDATED) FOR THE QUARTER ENDED 30TH JUNE, 2023											
(₹ In Lakhs except EPS)											
Sl. No.	Particulars	Standalone Results				Consolidated Results					
		Quarter ended 30.06.2023 (Unaudited)	Quarter ended 31.03.2023 (Audited)	Quarter ended 30.06.2022 (Unaudited)	Year ended 31.03.2022 (Audited)	Quarter ended 30.06.2023 (Unaudited)	Quarter ended 31.03.2023 (Audited)	Quarter ended 30.06.2022 (Unaudited)	Year ended 31.03.2022 (Audited)	Quarter ended 30.06.2022 (Unaudited)	Year ended 31.03.2022 (Audited)
1.	Total Income from Operations (Net)	1,03,746.61	1,09,548.15	1,02,185.49	4,05,997.71	1,03,746.61	1,09,548.15	1,02,185.49	4,05,997.71	1,02,185.49	4,05,997.71
2.	Net Profit/(Loss) for the period (before Tax, Exceptional and / or Extraordinary Items)	4,114.00	9,164.95	4,461.95	23,988.81	4,114.00	9,164.95	4,461.95	23,988.81	4,114.00	23,988.81
3.	Net Profit/(Loss) for the period (before Tax, after Exceptional and / or Extraordinary Items)	4,114.00	9,164.95	4,461.95	23,988.81	4,114.00	9,164.95	4,461.95	23,988.81	4,114.00	23,988.81
4.	Net Profit/(Loss) for the period after tax (after Exceptional and / or Extraordinary Items)	3,070.67	6,791.87	2,454.08	14,091.09	3,070.67	6,791.87	2,454.08	14,091.09	3,070.67	14,091.09
5.	Total Comprehensive Income for the period (Comprising Profit/(Loss) for the period (after tax) and Other Comprehensive Income (after tax))	3,092.64	6,811.36	2,480.96	14,191.23	3,092.64	6,811.36	2,480.96	14,191.23	3,092.64	14,191.23
6.	Paid up Equity Share Capital	24,128.09	24,128.09	24,128.09	24,128.09	24,128.09	24,128.09	24,128.09	24,128.09	24,128.09	24,128.09
7.	Earnings Per Share (Face Value of Rs. 10/- each) (for continuing and discontinued operations) -										
1.	Basic:	1.27	2.81	1.02	5.84	1.27	2.81	1.02	5.84	1.27	5.84
2.	Diluted:	1.27	2.81	1.02	5.84	1.27	2.81	1.02	5.84	1.27	5.84

**Notes:**  
1 The above is an extract of the detailed format of Unaudited Financial Results (Standalone and Consolidated) for the Quarter ended 30th June, 2023 (UFR) filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the UFR is available on the website of BSE Limited - [www.bseindia.com](http://www.bseindia.com) and National Stock Exchanges of India Limited - [www.nseindia.com](http://www.nseindia.com) where the securities of the Company are listed and is also available on the website of the Company - [www.gallantt.com](http://www.gallantt.com)  
2 The above Unaudited Financial Results (Standalone and Consolidated) have been reviewed by the Audit Committee and approved by the Board of Directors at their respective Meetings held on 11th August, 2023. UFR have been subjected to limited review by the Statutory Auditors of the Company.  
3 Previous period / year figures have been rearranged / regrouped, reclassified and restated wherever considered necessary.  
For and on behalf of the Board of Directors  
GALLANTT ISPAT LIMITED  
(Formerly known as Gallantt Metal Limited)  
C.P. Agrawal  
DIN: 01614318

Date: 11th August, 2023  
Place: Gorkhpur

SUPRAJIT ENGINEERING LIMITED										
Regd. Office: No 100 & 101, Bommasandra Industrial Area, Anekal Taluk, Bengaluru-560 099.										
Website - <a href="http://www.suprajit.com">www.suprajit.com</a> , email - <a href="mailto:info@suprajit.com">info@suprajit.com</a>										
CIN - L29199KA1985PLC006934										
Statement of Standalone and Consolidated Unaudited Financial Results for the Quarter ended June 30, 2023. (Rs. in Million)										
Particulars	STANDALONE				CONSOLIDATED					
	For the Quarter ended		Year ended		For the Quarter ended		Year ended			
	30.06.2023 (Unaudited)	31.03.2023 (Audited)	30.06.2022 (Unaudited)	31.03.2022 (Audited)	30.06.2023 (Unaudited)	31.03.2023 (Audited)	30.06.2022 (Unaudited)	31.03.2022 (Audited)		
1 Total Income from operations	3,332.26	3,394.86	3,366.25	14,310.19	6,796.83	6,990.09	6,451.84	27,523.55		
2 Net profit / (Loss) for the period (before tax, exceptional and / or extraordinary items #)	661.57	500.70	545.21	2,476.79	479.35	560.91	423.43	2,202.40		
3 Net profit / (Loss) for the period before tax (after exceptional and / or extraordinary items #)	661.57	500.70	545.21	2,476.79	479.35	560.91	423.43	2,202.40		
4 Net profit / (Loss) for the period after tax (after tax, exceptional and / or extraordinary items #)	509.14	385.55	407.09	1,867.82	331.15	410.09	273.16	1,521.09		
5 Total comprehensive income for the period [Comprising profit / Loss for the period (after tax) and other comprehensive income (after tax)]	496.44	393.93	406.33	1,865.67	327.08	530.42	211.20	1,678.25		
6 Equity share capital (face value of Re.1/- each per share)	138.39	138.39	138.39	138.39	138.39	138.39	138.39	138.39		
7 Earning per share (of Re.1 each) (for continuing and discontinued operations) Basic	3.68	2.79	2.94	13.50	2.39	2.96	1.97	10.99		
8 Earning per share (of Re.1 each) (for continuing and discontinued operations) Diluted	3.67	2.78	2.94	13.48	2.39	2.96	1.97	10.98		

**Note:**  
The above is an extract of the detailed format of financial results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the financial results are available on the stock exchange websites, at a link (<http://www.bseindia.com/corporates>) and (<https://nseindia.com/corporates>) and on the company's website at [www.suprajit.com](http://www.suprajit.com).

Particulars	Standalone-YTD			Consolidated-YTD		
	30.06.2023	30.06.2022	Growth	30.06.2023	30.06.2022	Growth
Net Revenue from operations	3,332.26	3,366.25	(1.01)	6,796.83	6,451.84	5.35

For and on behalf of the Board of Directors  
K. AJITH KUMAR RAI  
Chairman  
(DIN - 01160327)  
Place: Bengaluru  
Date : August 12, 2023

Entertainment Network (India) Limited										
Registered Office: 4th Floor, A-Wing, Matulya Centre, Senapati Bapat Marg, Lower Parel (West), Mumbai 400 013.										
Tel: 022 6662 0600, Fax: 022 6661 5030, E-mail: <a href="mailto:stakeholder.relations@imesgroup.com">stakeholder.relations@imesgroup.com</a> , Website: <a href="http://www.enil.co.in">www.enil.co.in</a>										
Corporate Identity Number: L92140MH1999PLC120516										
UNAUDITED FINANCIAL RESULTS FOR THE QUARTER ENDED JUNE 30, 2023										
(₹ in Lakhs)										
3 Months ended	3 Months ended	3 Months ended	Year ended	Consolidated						
				3 Months ended	3 Months ended	3 Months ended	Year ended			
30.06.2023 (Unaudited)	31.03.2023 (Audited)	30.06.2022 (Unaudited)	31.03.2022 (Audited)	30.06.2023 (Unaudited)	31.03.2023 (Audited)	30.06.2022 (Unaudited)	31.03.2022 (Audited)			
9,172.39	10,490.26	9,528.36	41,952.31	1	Total Revenue from Operations from continuing operations	9,556.33	10,875.46	9,919.79	43,997.22	
(234.69)	(106.80)	(1,343.31)	(642.24)	2	Profit/(Loss) before exceptional items and tax from continuing operations	(31.22)	(157.61)	(1,505.93)	(857.05)	
(157.74)	(106.80)	(1,343.31)	(2,420.72)	3	Profit/(Loss) before tax from continuing operations	100.34	(157.61)	(1,505.93)	(1,120.18)	
(127.93)	(135.50)	(1,135.72)	(1,948.07)	4	Net Profit/(Loss) for the period from continuing operations	119.90	(187.47)	(1,303.26)	(670.08)	
-	-	-	-	5	Net Loss before tax from discontinuing operations	14.58	(86.75)	(54.13)	(38	

ಸಂಪರ್ಕಿತರ ಮೂವರು ಅಸ್ತತ್ಯ

ಬೆಂಗಳೂರು, 13-ಅಕ್ಟೋಬರ್ 2023: ಸಂಪರ್ಕಿತರ ಮೂವರು ಅಸ್ತತ್ಯ... ಬೆಂಗಳೂರು, 13-ಅಕ್ಟೋಬರ್ 2023: ಸಂಪರ್ಕಿತರ ಮೂವರು ಅಸ್ತತ್ಯ...

ಮಸ್ಕ-ಝುಕರ್ಬರ್ಗ್ ಕಾಳಗಕ್ಕೆ ಇಟಲ ಆತಿಥ್ಯ



ನ್ಯೂಯಾರ್ಕ್, 13- ಸೆಪ್ಟೆಂಬರ್: ಮಸ್ಕ ಮತ್ತು ಝುಕರ್ಬರ್ಗ್ ನಡುವಿನ ಕಾಳಗಕ್ಕೆ ಇಟಲ ಆತಿಥ್ಯ...

ಎಂದು ತಿಳಿಸಿದ್ದಾರೆ. ನಾನು ಈಗಾಗಲೇ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಬಳಿ ಮಾತನಾಡಿದ್ದೇನೆ...

ಕ್ರೈಮಿಯಾ ಸಂಪರ್ಕ ಸೇತುವೆಯ ಮೇಲೆ ದಾಳಿ



ಮಾಸ್ಕೋ, 13- 2014ರಲ್ಲಿ ರಷ್ಯಾ ವಶಪಡಿಸಿಕೊಂಡಿದ್ದ ಕ್ರೈಮಿಯಾ ಸಂಪರ್ಕ ಕಲ್ಪಿಸುವ ಸೇತುವೆ...

ಹೇಳಿಕೆ ನೀಡಿದ್ದಾರೆ. ಇತ್ತೀಚೆಗಿನ ಸೇತುವೆಯಾಗಿದ್ದು, ಹೆಚ್ಚಿನ ತಿಂಗಳುಗಳಲ್ಲಿ ಇದು ಕ್ರೈಮಿಯಾಗೆ ಸಂಪರ್ಕ ಕಲ್ಪಿಸುವ...

ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಜೌಡಮ್ಮ ಶ್ರೀನಿವಾಸ




ಕೆ.ಗೆ.ಆ.13-ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೌಡಮ್ಮ ಶ್ರೀನಿವಾಸ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಮೂರ್ತಿ ಅವರೊಡನೆ ಅಧ್ಯಕ್ಷೆಯಾಗಿದ್ದಾರೆ...



ನಗರದ ಹೊಸೂರು ರಸ್ತೆಯ ಎಲ್ವಿನ್ ಪೂರ್ ಮಿಲ್ಟು ಮುಂಭಾಗ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿರುವುದು.

ರೆಸಾರ್ಟ್ ಮೇಲೆ ದಾಳಿ: ಜಾಕು, ಕತ್ತಿ, ಮದ್ಯ ವಶ

ಶಿವಮೊಗ್ಗ, 13-ಅಕ್ಟೋಬರ್: ಜಿಲ್ಲಾ ಪೊಲೀಸ್ ಠಾಣೆಯಲ್ಲಿ ದಾಳಿ ನಡೆಸಿ ಜಾಕು, ಕತ್ತಿ, ಮದ್ಯ ವಶಪಡಿಸಿಕೊಂಡು...



ಕಾಗಿನೆಲೆ ಕನಕ ಗುರುಪೀಠದಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ

ಬೆಂಗಳೂರು, 13-ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದಿಂದ ಬೆಂಗಳೂರಿನ ಚಂದ್ರಾಲೇಖನಲ್ಲಿ ನಾಳೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ...

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ವಿಶೇಷ ಸಭೆಯಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಉದ್ಘಾಟಿಸಿದರು. ಅಧ್ಯಕ್ಷ ಎನ್.ಆರ್. ರಮೇಶ್, ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಬಂಡವಾಳಶೀಲತೆ, ಆರ್. ಕೃಷ್ಣಪ್ಪ, ಮಾಜಿ ಸಂಸದ ಕೆ. ವಿ.ರೂಪಾಕ್ಷಪ್ಪ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ. ರವಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

CHANGE OF NAME | Manohar Garola, D/o. Manohar Garola, R/at # 34, Gururji Main Road, Near Kamala Clinic, Mallasandra, T. Dasarahalli, Bengaluru-57. have Changed my name to Manisha Manohar Garole D/o. Manohar Garole vide affidavit dated 7.8.2023. Sworn before Notary B.M. Chandrasekhar, Bengaluru.

PUBLIC NOTICE | The General public are hereby notified that, our clients have agreed to purchase the Schedule Property from its Owners: Mr.YOGANANDA SWAMY .M.R son of Mr.Rajashekaraiiah.M and his wife, residing at No.2044, 4th Floor, Tower-2, Prestige Misty Waters, Hebbal, Kempapura Road, Bengaluru-560 024.

MILESTONE GLOBAL LIMITED | EXTRACT OF UNAUDITED FINANCIAL RESULTS FOR THE QUARTER ENDED 30TH JUNE 2023. Table with columns for Particulars, Standalone, and Consolidated results.